



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಬುಧವಾರ, ೦೩, ಆಗಸ್ಟ್, ೨೦೨೨(ಶ್ರಾವಣ, ೧೨, ಶಕವರ್ಷ, ೧೯೪೪) BENGALURU, WEDNESDAY, 03, AUGUST, 2022(SHRAVANA, 12, SHAKAVARSHA, 1944)	ನಂ. ೪೧೬ No. 416
-----------------------	---	--------------------

ಕರ್ನಾಟಕ ಸರ್ಕಾರ

ಅಧಿಸೂಚನೆ

ಸಂಖ್ಯೆ: ನಅಇ 102 ಬಿಬಿಎಸ್ 2022, ಬೆಂಗಳೂರು, ದಿನಾಂಕ :03-08-2022

ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 66 ಬಿಬಿಎಸ್ 2022, ದಿನಾಂಕ:14-07-2022ರಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ, 2020ರ ಕಲಂ 7ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 243 ವಾರ್ಡುಗಳನ್ನು ಕ್ಷೇತ್ರ ಪುನರ್ ವಿಂಗಡನೆಯ ಅಧಿಸೂಚನೆಯನ್ನು ಪ್ರಕಟಿಸಲಾಗಿರುತ್ತದೆ.

ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾಗಿದ್ದ ಎಸ್.ಎಲ್.ಪಿ ಸಂಖ್ಯೆ:15181-183/2020ರಲ್ಲಿ ದಿನಾಂಕ:28-07-2022ರಂದು ನೀಡಿದ ಆದೇಶದ ಹಿನ್ನೆಲೆಯಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ, 2020ರ ಕಲಂ 8(3)ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹಾಗೂ ಸರ್ಕಾರದ ಆದೇಶ ಸಂಖ್ಯೆ:ನಅಇ 102 ಬಿಬಿಎಸ್ 2022(ಭಾಗ-1), ದಿನಾಂಕ:30-07-2022 ರಲ್ಲಿನ ಮಾರ್ಗಸೂಚಿಗಳನ್ವಯ 2011ರ ಜನಗಣತಿಯ ಆಧಾರದ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 243 ವಾರ್ಡುಗಳನ್ನು ಮೀಸಲಾತಿಯನ್ನು ಈ ಕೆಳಕಂಡಂತೆ ನಿಗದಿಪಡಿಸಿ, ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ:-

1. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿರುವ ಅನುಬಂಧ-1 ಮತ್ತು ಅನುಬಂಧ-2ರ ಕಾಲಂ-2ರಲ್ಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಮತ್ತು ಹೆಸರನ್ನು ಹಾಗೂ ಇದೇ ಅನುಬಂಧಗಳ ಕಾಲಂ-3 ಮತ್ತು 4ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡುಗಳ ಸಂಖ್ಯೆ ಮತ್ತು ಹೆಸರನ್ನು ಒದಗಿಸಲಾಗಿದೆ.
2. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿರುವ ಅನುಬಂಧ-1 ಮತ್ತು ಅನುಬಂಧ-2ರ ಕಾಲಂ-5ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡುಗಳಿಗೆ ವಾರ್ಡುಗಳ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ.

(೧)

ಈ ಬಗ್ಗೆ ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಲು ಇಚ್ಛಿಸುವ ವ್ಯಕ್ತಿಗಳು ತಮ್ಮ ಪೂರ್ಣ ವಿಳಾಸ, ಸಹಿಯೊಂದಿಗೆ ಸೂಕ್ತ ಕಾರಣಗಳನ್ನು ನೀಡಿ, ಲಿಖಿತ ರೂಪದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ: 436, 4ನೇ ಮಹಡಿ, ವಿಕಾಸಸೌಧ, ಬೆಂಗಳೂರು-560 001 ಇವರಿಗೆ ಈ ಅಧಿಸೂಚನೆಯು ಕರ್ನಾಟಕ ರಾಜ್ಯ ಪತ್ರದ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಪ್ರಕಟಗೊಂಡ ದಿನಾಂಕದಿಂದ 7(ಏಳು) ದಿನಗಳೊಳಗಾಗಿ ಕಛೇರಿ ಅವಧಿಯಲ್ಲಿ ಸಲ್ಲಿಸತಕ್ಕದ್ದು. ನಿಗದಿತ ಅವಧಿಯ ನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಆರ್.ಮಂಜುನಾಥ)

ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ (ಬಿಬಿಎಂಪಿ-2).

GOVERNMENT OF KARNATAKA

Notification

No:UDD 102 BBS 2022(e), Bengaluru, dated 03-08-2022

Government vide Notification No: UDD 66 BBS 2022 dated:14-07-2022, in exercise of the powers conferred under Section 7 of the Bruhat Bangalore Mahanagara Palike Act, 2020, published the delimitation of 243 Wards coming under the Bruhat Bengaluru Mahanagara Palike.

As per the directions of the Hon'ble Supreme Court vide its order dated 28-07-2022 in SLP(C) No:15181-183/2020, and in exercise of the powers conferred under Section 8(3) of the Bruhat Bengaluru Mahanagara Palike Act, 2020 and the guidelines issued vide G.O.No: UDD 102 BBS 2022(Part-1) dated 30-07-2022 and on the basis of the 2011 Census, the ward-wise reservation for 243 wards of the Bruhat Bengaluru Mahanagara Palike is hereby notified and published for information of the general public.

1. The number and name of the Assembly constituencies is shown in column-2 and number and name of the ward of the Bruhat Bengaluru Mahanagara Palike is shown in column-3 and 4 of Annexure-1 in Kannada language and Annexure-2 in English language.
2. The reservation for each ward of the Bruhat Bengaluru Mahanagara Palike is shown in column-5 of Annexure-1 in Kannada language and Annexure-2 in English language.

The persons who are aggrieved by the aforesaid Ward-wise reservation may submit their objections with reasons in writing, addressed to the Additional Chief Secretary to

Government, Urban Development Department, Room No: 436, 4th floor, Vikasa Soudha, Bengaluru-560 001, within 7 (seven) days during office hours from the date of publication of this notification in the Karnataka State Extraordinary Gazette. The objections received after the prescribed time will not be considered.

By order and in the name of the
Governor of Karnataka,

(R.MANJUNATHA)

Under Secretary to the Government,
Department of Urban Development(BBMP-2).

ಅನುಬಂಧ-1

ಅಧಿಸೂಚನೆ ಸಂಖ್ಯೆ: ನಅಇ 102 ಬಿಬಿಎಸ್ 2022(ಇ), ಬೆಂಗಳೂರು, ದಿನಾಂಕ: 03-08-2022

ಕ್ರ.ಸಂ.	ವಿಧಾನ ಸಭಾ ಕ್ಷೇತ್ರ ಸಂಖ್ಯೆ ಮತ್ತು ಹೆಸರು	ವಾರ್ಡ್ ಸಂಖ್ಯೆ	ವಾರ್ಡ್‌ನ ಹೆಸರು	ವಾರ್ಡ್‌ವಾರು ಮೀಸಲಾತಿ
1	2	3	4	5
1	150 ಯಲಹಂಕ	1	ಕೆಂಪೇಗೌಡ ವಾರ್ಡ್	ಸಾಮಾನ್ಯ
2		2	ಚೌಡೇಶ್ವರಿ ವಾರ್ಡ್	ಹಿಂದುಳಿದ ವರ್ಗ - ಎ
3		3	ಸೋಮೇಶ್ವರ ವಾರ್ಡ್	ಸಾಮಾನ್ಯ
4		4	ಅಟ್ಟೂರು ಲೇ-ಔಟ್	ಹಿಂದುಳಿದ ವರ್ಗ - ಎ (ಮಹಿಳೆ)
5		5	ಯಲಹಂಕ ಸ್ಯಾಟಲೈಟ್ ಟೌನ್	ಸಾಮಾನ್ಯ (ಮಹಿಳೆ)
6	152 ಬ್ಯಾಟರಾಯನಪುರ	6	ಕೋಗಿಲು	ಸಾಮಾನ್ಯ (ಮಹಿಳೆ)
7		7	ಧಣಿಸಂದ್ರ	ಹಿಂದುಳಿದ ವರ್ಗ - ಎ (ಮಹಿಳೆ)
8		8	ಜಕ್ಕೂರು	ಸಾಮಾನ್ಯ
9		9	ಅಮೃತಹಳ್ಳಿ	ಸಾಮಾನ್ಯ (ಮಹಿಳೆ)
10		10	ಕೆಂಪಾಪುರ	ಸಾಮಾನ್ಯ
11		11	ಬ್ಯಾಟರಾಯನಪುರ	ಹಿಂದುಳಿದ ವರ್ಗ - ಎ
12		12	ಕೊಡಿಗೇಹಳ್ಳಿ	ಸಾಮಾನ್ಯ
13		13	ದೊಡ್ಡ ಬೊಮ್ಮಸಂದ್ರ	ಸಾಮಾನ್ಯ (ಮಹಿಳೆ)
14		14	ವಿದ್ಯಾರಣ್ಯಪುರ	ಸಾಮಾನ್ಯ (ಮಹಿಳೆ)
15		15	ಕುವೆಂಪುನಗರ	ಪರಿಶಿಷ್ಟ ಜಾತಿ (ಮಹಿಳೆ)
16	155 ದಾಸರಹಳ್ಳಿ	16	ಕಮ್ಮಗೊಂಡನಹಳ್ಳಿ	ಪರಿಶಿಷ್ಟ ಜಾತಿ
17		17	ಶೆಟ್ಟಿಹಳ್ಳಿ	ಸಾಮಾನ್ಯ (ಮಹಿಳೆ)
18		18	ಬಾಗಲಕುಂಟೆ	ಹಿಂದುಳಿದ ವರ್ಗ - ಎ (ಮಹಿಳೆ)

19		19	ಡಿಫೆನ್ಸ್ ಕಾಲೋನಿ	ಸಾಮಾನ್ಯ (ಮಹಿಳೆ)
20		20	ಮಲ್ಲಸಂದ್ರ	ಹಿಂದುಳಿದ ವರ್ಗ - ಎ (ಮಹಿಳೆ)
21		21	ಟಿ ದಾಸರಹಳ್ಳಿ	ಹಿಂದುಳಿದ ವರ್ಗ - ಎ (ಮಹಿಳೆ)
22		22	ಚೊಕ್ಕಸಂದ್ರ	ಸಾಮಾನ್ಯ (ಮಹಿಳೆ)
23		23	ನೆಲಗದೇರೇನಹಳ್ಳಿ	ಸಾಮಾನ್ಯ (ಮಹಿಳೆ)
24		24	ರಾಜಗೋಪಾಲ್ ನಗರ	ಸಾಮಾನ್ಯ
25		25	ರಾಜೇಶ್ವರಿ ನಗರ	ಹಿಂದುಳಿದ ವರ್ಗ - ಎ (ಮಹಿಳೆ)
26		26	ಹೆಗ್ಗನಹಳ್ಳಿ	ಸಾಮಾನ್ಯ
27		27	ಸುಂಕದಕಟ್ಟೆ	ಸಾಮಾನ್ಯ (ಮಹಿಳೆ)
28	153 ಯಶವಂತಪುರ	28	ದೊಡ್ಡ ಬಿದರಕಲ್ಲು	ಪರಿಶಿಷ್ಟ ಪಂಗಡ (ಮಹಿಳೆ)
29		29	ವಿದ್ಯಾಮಾನ್ಯನಗರ	ಸಾಮಾನ್ಯ
30		30	ಹೇರೋಹಳ್ಳಿ	ಹಿಂದುಳಿದ ವರ್ಗ - ಎ (ಮಹಿಳೆ)
31		31	ದೊಡ್ಡಗೊಲ್ಲರಹಟ್ಟಿ	ಹಿಂದುಳಿದ ವರ್ಗ - ಎ
32		32	ಉಳ್ಳಾಲ	ಸಾಮಾನ್ಯ (ಮಹಿಳೆ)
33		33	ಕೆಂಗೇರಿ	ಸಾಮಾನ್ಯ
34		34	ಬಂಡೆ ಮಠ	ಹಿಂದುಳಿದ ವರ್ಗ - ಎ (ಮಹಿಳೆ)
35		35	ಹೆಮ್ಮಿಗೆಪುರ	ಹಿಂದುಳಿದ ವರ್ಗ - ಎ
36	154 ರಾಜರಾಜೇಶ್ವರಿ ನಗರ	36	ಛತ್ರಪತಿ ಶಿವಾಜಿ	ಸಾಮಾನ್ಯ (ಮಹಿಳೆ)
37		37	ಚಾಣಕ್ಯ	ಹಿಂದುಳಿದ ವರ್ಗ - ಎ
38		38	ಜೆ ಪಿ ಪಾರ್ಕ್	ಹಿಂದುಳಿದ ವರ್ಗ - ಬಿ (ಮಹಿಳೆ)
39		39	ಕನ್ನೇಶ್ವರ ರಾಮ	ಸಾಮಾನ್ಯ (ಮಹಿಳೆ)
40		40	ವೀರಮದಕರಿ	ಪರಿಶಿಷ್ಟ ಜಾತಿ
41		41	ಪೀಣ್ಯ	ಹಿಂದುಳಿದ ವರ್ಗ - ಎ
42		42	ಲಕ್ಷ್ಮೀದೇವಿ ನಗರ	ಪರಿಶಿಷ್ಟ ಜಾತಿ
43		43	ರಣಧೀರ ಕಂಠೀರವ	ಹಿಂದುಳಿದ ವರ್ಗ - ಬಿ (ಮಹಿಳೆ)
44		44	ವೀರ ಸಿಂಧೂರ ಲಕ್ಷ್ಮಣ	ಸಾಮಾನ್ಯ
45		45	ವಿಜಯನಗರ ಕೃಷ್ಣದೇವರಾಯ	ಹಿಂದುಳಿದ ವರ್ಗ - ಎ
46		46	ಸರ್ ಎಂ.ವಿಶ್ವೇಶ್ವರಯ್ಯ	ಸಾಮಾನ್ಯ
47		47	ನಾಲ್ವಡಿ ಕೃಷ್ಣರಾಜ ಒಡೇಯರ್ ಪಾರ್ಕ್	ಸಾಮಾನ್ಯ (ಮಹಿಳೆ)
48		48	ಜ್ಞಾನ ಭಾರತಿ	ಸಾಮಾನ್ಯ
49	49	ರಾಜರಾಜೇಶ್ವರಿ ನಗರ	ಹಿಂದುಳಿದ ವರ್ಗ - ಎ	

50	156 ಮಹಾಲಕ್ಷ್ಮೀ ಬಡಾವಣೆ	50	ಮಾರಪ್ಪನ ಪಾಳ್ಯ	ಹಿಂದುಳಿದ ವರ್ಗ - ಎ (ಮಹಿಳೆ)	
51		51	ನಾಗಪುರ	ಹಿಂದುಳಿದ ವರ್ಗ - ಎ	
52		52	ಮಹಾಲಕ್ಷ್ಮೀಪುರಂ	ಸಾಮಾನ್ಯ (ಮಹಿಳೆ)	
53		53	ನಂದಿನಿ ಲೇಔಟ್	ಸಾಮಾನ್ಯ (ಮಹಿಳೆ)	
54		54	ಜೈ ಮಾರುತಿನಗರ	ಹಿಂದುಳಿದ ವರ್ಗ - ಎ (ಮಹಿಳೆ)	
55		55	ಪುನೀತ್ ರಾಜ್ ಕುಮಾರ್ ವಾರ್ಡ್	ಹಿಂದುಳಿದ ವರ್ಗ - ಬಿ	
56		56	ಶಂಕರ ಮಠ	ಪರಿಶಿಷ್ಟ ಜಾತಿ	
57		57	ಶಕ್ತಿ ಗಣಪತಿ ನಗರ	ಸಾಮಾನ್ಯ (ಮಹಿಳೆ)	
58		58	ವೃಷಭಾವತಿ ನಗರ	ಸಾಮಾನ್ಯ	
59		157 ಮಲ್ಲೇಶ್ವರಂ	59	ಮತ್ತಿಕೆರೆ	ಹಿಂದುಳಿದ ವರ್ಗ - ಎ
60			60	ಅರಮನೆ ನಗರ	ಸಾಮಾನ್ಯ
61			61	ಮಲ್ಲೇಶ್ವರಂ	ಸಾಮಾನ್ಯ
62			62	ಸುಬ್ರಹ್ಮಣ್ಯ ನಗರ	ಹಿಂದುಳಿದ ವರ್ಗ - ಬಿ
63			63	ಗಾಯತ್ರಿ ನಗರ	ಹಿಂದುಳಿದ ವರ್ಗ - ಎ
64	64		ಕಾಡು ಮಲ್ಲೇಶ್ವರ	ಹಿಂದುಳಿದ ವರ್ಗ - ಎ	
65	65		ರಾಜಮಹಲ್ ಗುಟ್ಟಹಳ್ಳಿ	ಸಾಮಾನ್ಯ (ಮಹಿಳೆ)	
66	158 ಹೆಬ್ಬಾಳ	66	ರಾಧಾಕೃಷ್ಣ ದೇವಸ್ಥಾನ ವಾರ್ಡ್	ಹಿಂದುಳಿದ ವರ್ಗ - ಎ	
67		67	ಸಂಜಯ ನಗರ	ಸಾಮಾನ್ಯ	
68		68	ವಿಶ್ವನಾಥ ನಾಗೇನಹಳ್ಳಿ	ಸಾಮಾನ್ಯ	
69		69	ಮನೋರಾಯನಪಾಳ್ಯ	ಹಿಂದುಳಿದ ವರ್ಗ - ಎ (ಮಹಿಳೆ)	
70		70	ಹೆಬ್ಬಾಳ	ಹಿಂದುಳಿದ ವರ್ಗ - ಎ (ಮಹಿಳೆ)	
71		71	ಚಾಮುಂಡಿ ನಗರ	ಸಾಮಾನ್ಯ	
72		72	ಗಂಗಾ ನಗರ	ಹಿಂದುಳಿದ ವರ್ಗ - ಬಿ (ಮಹಿಳೆ)	
73		73	ಜಯಚಾಮರಾಜೇಂದ್ರ ನಗರ	ಸಾಮಾನ್ಯ	
74	159 ಪುಲಕೇಶಿನಗರ	74	ಕಾವಲ್ ಬೈರಸಂದ್ರ	ಸಾಮಾನ್ಯ (ಮಹಿಳೆ)	
75		75	ಕುಶಾಲ್ ನಗರ	ಹಿಂದುಳಿದ ವರ್ಗ - ಎ (ಮಹಿಳೆ)	
76		76	ಮುನೇಶ್ವರ ನಗರ	ಹಿಂದುಳಿದ ವರ್ಗ - ಎ (ಮಹಿಳೆ)	
77		77	ದೇವರ ಜೀವನಹಳ್ಳಿ	ಹಿಂದುಳಿದ ವರ್ಗ - ಎ (ಮಹಿಳೆ)	
78		78	ಎಸ್ ಕೆ ಗಾರ್ಡನ್	ಪರಿಶಿಷ್ಟ ಜಾತಿ (ಮಹಿಳೆ)	
79		79	ಸಗಾಯರಪುರಂ	ಪರಿಶಿಷ್ಟ ಜಾತಿ	

80		80	ಪುಲಕೇಶಿನಗರ	ಹಿಂದುಳಿದ ವರ್ಗ - ಬಿ (ಮಹಿಳೆ)
81	151 ಕೆ.ಆರ್.ಪುರ	81	ಹೊರಮಾವು	ಹಿಂದುಳಿದ ವರ್ಗ - ಎ
82		82	ಬಾಬುಸಾಬ್ ಪಾಳ್ಯ	ಸಾಮಾನ್ಯ
83		83	ಕಲ್ಕರೆ	ಹಿಂದುಳಿದ ವರ್ಗ - ಎ (ಮಹಿಳೆ)
84		84	ರಾಮಮೂರ್ತಿ ನಗರ	ಸಾಮಾನ್ಯ
85		85	ವಿಜಿನಾಪುರ	ಪರಿಶಿಷ್ಟ ಜಾತಿ (ಮಹಿಳೆ)
86		86	ಕೆ ಆರ್ ಪುರಂ	ಸಾಮಾನ್ಯ
87		87	ಮೇಡಹಳ್ಳಿ	ಹಿಂದುಳಿದ ವರ್ಗ - ಎ
88		88	ಬಸವನಪುರ	ಪರಿಶಿಷ್ಟ ಜಾತಿ
89		89	ದೇವಸಂದ್ರ	ಸಾಮಾನ್ಯ
90		90	ಮಹದೇವಪುರ	ಹಿಂದುಳಿದ ವರ್ಗ - ಎ
91		91	ಎ ನಾರಾಯಣಪುರ	ಸಾಮಾನ್ಯ
92		92	ವಿಜ್ಞಾನ ನಗರ	ಸಾಮಾನ್ಯ (ಮಹಿಳೆ)
93		93	ಹೆಚ್.ಎ.ಎಲ್. ವಿಮಾನ ನಿಲ್ದಾಣ	ಸಾಮಾನ್ಯ
94		160 ಸರ್ವಜ್ಞ ನಗರ	94	ಹೆಣ್ಣೂರು
95	95		ನಾಗವಾರ	ಹಿಂದುಳಿದ ವರ್ಗ - ಎ (ಮಹಿಳೆ)
96	96		ಕಾಡುಗೊಂಡನಹಳ್ಳಿ	ಪರಿಶಿಷ್ಟ ಪಂಗಡ (ಮಹಿಳೆ)
97	97		ವೆಂಕಟೇಶಪುರ	ಹಿಂದುಳಿದ ವರ್ಗ - ಬಿ (ಮಹಿಳೆ)
98	98		ಕಾಚರಕನಹಳ್ಳಿ	ಸಾಮಾನ್ಯ (ಮಹಿಳೆ)
99	99		ಹೆಚ್.ಆರ್.ಬಿ.ಆರ್. ಲೇಔಟ್	ಸಾಮಾನ್ಯ
100	100		ಬಾಣಸವಾಡಿ	ಸಾಮಾನ್ಯ
101	101		ಕಮ್ಮನಹಳ್ಳಿ	ಹಿಂದುಳಿದ ವರ್ಗ - ಎ
102	102		ಲಿಂಗರಾಜಪುರ	ಪರಿಶಿಷ್ಟ ಜಾತಿ
103	103		ಮಾರುತಿ ಸೇವಾ ನಗರ	ಪರಿಶಿಷ್ಟ ಜಾತಿ (ಮಹಿಳೆ)
104	174 ಮಹದೇವಪುರ	104	ಕಾಡುಗೋಡಿ	ಹಿಂದುಳಿದ ವರ್ಗ - ಎ
105		105	ಬೆಳತ್ತೂರು	ಪರಿಶಿಷ್ಟ ಜಾತಿ
106		106	ಹೂಡಿ	ಹಿಂದುಳಿದ ವರ್ಗ - ಬಿ
107		107	ಗರುಡಾಚಾರ್ ಪಾಳ್ಯ	ಸಾಮಾನ್ಯ
108		108	ದೊಡ್ಡ ನೆಕ್ಕುಂದಿ	ಸಾಮಾನ್ಯ
109		109	ಎಇಸಿಎಸ್ ಬಡಾವಣೆ	ಹಿಂದುಳಿದ ವರ್ಗ - ಎ
110		110	ವೈಟ್ ಫೀಲ್ಡ್	ಸಾಮಾನ್ಯ
111		111	ಹಗದೂರು	ಸಾಮಾನ್ಯ (ಮಹಿಳೆ)
112		112	ವರ್ತೂರು	ಹಿಂದುಳಿದ ವರ್ಗ - ಎ

113		113	ಮುನ್ನೆಕೊಳ್ಳಾಲ	ಸಾಮಾನ್ಯ
114		114	ಮಾರತಹಳ್ಳಿ	ಹಿಂದುಳಿದ ವರ್ಗ - ಎ (ಮಹಿಳೆ)
115		115	ಬೆಳ್ಳಂದೂರು	ಸಾಮಾನ್ಯ
116		116	ದೊಡ್ಡಕನಹಳ್ಳಿ	ಸಾಮಾನ್ಯ
117	161 ಸಿ.ವಿ.ರಾಮನ್ ನಗರ	117	ಸಿ ವಿ ರಾಮನ್ ನಗರ	ಸಾಮಾನ್ಯ
118		118	ಲಾಲ್ ಬಹದ್ದೂರ್ ನಗರ	ಪರಿಶಿಷ್ಟ ಜಾತಿ
119		119	ಹೊಸ ಬೈಯಪ್ಪನಹಳ್ಳಿ	ಪರಿಶಿಷ್ಟ ಜಾತಿ (ಮಹಿಳೆ)
120		120	ಹೊಯ್ಯಳ ನಗರ	ಪರಿಶಿಷ್ಟ ಜಾತಿ (ಮಹಿಳೆ)
121		121	ಹಳೆ ತಿಪ್ಪಸಂದ್ರ	ಸಾಮಾನ್ಯ
122		122	ಹೊಸ ತಿಪ್ಪಸಂದ್ರ	ಸಾಮಾನ್ಯ
123		123	ಜಲಕಂಠೇಶ್ವರ ನಗರ	ಸಾಮಾನ್ಯ (ಮಹಿಳೆ)
124		124	ಜೀವನಭೀಮ ನಗರ	ಪರಿಶಿಷ್ಟ ಜಾತಿ
125		125	ಕೋನೇನ ಅಗ್ರಹಾರ	ಸಾಮಾನ್ಯ (ಮಹಿಳೆ)
126		162 ಶಿವಾಜಿನಗರ	126	ರಾಮಸ್ವಾಮಿ ಪಾಳ್ಯ
127	127		ಜಯಮಹಲ್	ಸಾಮಾನ್ಯ (ಮಹಿಳೆ)
128	128		ವಸಂತ ನಗರ	ಹಿಂದುಳಿದ ವರ್ಗ - ಎ (ಮಹಿಳೆ)
129	129		ಸಂಪಂಗಿರಾಮ ನಗರ	ಹಿಂದುಳಿದ ವರ್ಗ - ಎ (ಮಹಿಳೆ)
130	130		ಭಾರತಿ ನಗರ	ಹಿಂದುಳಿದ ವರ್ಗ - ಬಿ (ಮಹಿಳೆ)
131	131		ಹಲಸೂರು	ಪರಿಶಿಷ್ಟ ಜಾತಿ
132	164 ಗಾಂಧಿನಗರ	132	ದತ್ತಾತ್ರೇಯ ದೇವಸ್ಥಾನ	ಸಾಮಾನ್ಯ (ಮಹಿಳೆ)
133		133	ಗಾಂಧಿನಗರ	ಹಿಂದುಳಿದ ವರ್ಗ - ಎ (ಮಹಿಳೆ)
134		134	ಸುಭಾಷ್ ನಗರ	ಪರಿಶಿಷ್ಟ ಜಾತಿ (ಮಹಿಳೆ)
135		135	ಓಕಳಿಪುರಂ	ಪರಿಶಿಷ್ಟ ಜಾತಿ (ಮಹಿಳೆ)
136		136	ಬಿನ್ನಿಪೇಟೆ	ಸಾಮಾನ್ಯ (ಮಹಿಳೆ)
137		137	ಕಾಟನ್‌ಪೇಟೆ	ಸಾಮಾನ್ಯ (ಮಹಿಳೆ)
138		138	ಚಿಕ್ಕಪೇಟೆ	ಸಾಮಾನ್ಯ (ಮಹಿಳೆ)
139		165 ರಾಜಾಜಿನಗರ	139	ದಯಾನಂದ ನಗರ
140	140		ಪ್ರಕಾಶ್ ನಗರ	ಹಿಂದುಳಿದ ವರ್ಗ - ಎ (ಮಹಿಳೆ)
141	141		ರಾಜಾಜಿ ನಗರ	ಸಾಮಾನ್ಯ (ಮಹಿಳೆ)
142	142		ಶ್ರೀರಾಮಮಂದಿರ	ಸಾಮಾನ್ಯ
143	143		ಶಿವನಗರ	ಸಾಮಾನ್ಯ
144	144		ಬಸವೇಶ್ವರ ನಗರ	ಹಿಂದುಳಿದ ವರ್ಗ - ಬಿ
145	145		ಕಾಮಾಕ್ಷಿಪಾಳ್ಯ	ಸಾಮಾನ್ಯ

146	166 ಗೋವಿಂದರಾಜ ನಗರ	146	ಡಾ. ರಾಜ್ ಕುಮಾರ್ ವಾರ್ಡ್	ಸಾಮಾನ್ಯ (ಮಹಿಳೆ)	
147		147	ಅಗ್ರಹಾರ ದಾಸರಹಳ್ಳಿ	ಸಾಮಾನ್ಯ	
148		148	ಗೋವಿಂದರಾಜ ನಗರ	ಹಿಂದುಳಿದ ವರ್ಗ - ಎ	
149		149	ಕಾವೇರಿಪುರ	ಸಾಮಾನ್ಯ (ಮಹಿಳೆ)	
150		150	ಮಾರೇನಹಳ್ಳಿ	ಹಿಂದುಳಿದ ವರ್ಗ - ಎ	
151		151	ಮಾರುತಿ ಮಂದಿರ ವಾರ್ಡ್	ಸಾಮಾನ್ಯ	
152		152	ಮೂಡಲಪಾಳ್ಯ	ಹಿಂದುಳಿದ ವರ್ಗ - ಎ (ಮಹಿಳೆ)	
153		153	ನಾಗರಭಾವಿ	ಹಿಂದುಳಿದ ವರ್ಗ - ಬಿ (ಮಹಿಳೆ)	
154		154	ಚಂದ್ರಾ ಲೇಔಟ್	ಸಾಮಾನ್ಯ	
155		155	ನಾಯಂಡಹಳ್ಳಿ	ಸಾಮಾನ್ಯ	
156		167 ವಿಜಯನಗರ	156	ಕೆಂಪಾಪುರ ಅಗ್ರಹಾರ	ಪರಿಶಿಷ್ಟ ಪಂಗಡ
157			157	ವಿಜಯನಗರ	ಸಾಮಾನ್ಯ
158			158	ಹೊಸಹಳ್ಳಿ	ಹಿಂದುಳಿದ ವರ್ಗ - ಎ (ಮಹಿಳೆ)
159			159	ಹಂಪಿ ನಗರ	ಸಾಮಾನ್ಯ
160			160	ಬಾಪೂಜಿ ನಗರ	ಸಾಮಾನ್ಯ (ಮಹಿಳೆ)
161	161		ಅತ್ತಿಗುಪ್ಪೆ	ಸಾಮಾನ್ಯ	
162	162		ಗಾಳಿಆಂಜನೇಯ ದೇವಸ್ಥಾನ ವಾರ್ಡ್	ಸಾಮಾನ್ಯ (ಮಹಿಳೆ)	
163	163		ವೀರಭದ್ರನಗರ	ಸಾಮಾನ್ಯ (ಮಹಿಳೆ)	
164	164		ಆವಲಹಳ್ಳಿ	ಹಿಂದುಳಿದ ವರ್ಗ - ಎ (ಮಹಿಳೆ)	
165	168 ಚಾಮರಾಜಪೇಟೆ	165	ಚಾಮರಾಜಪೇಟೆ	ಸಾಮಾನ್ಯ (ಮಹಿಳೆ)	
166		166	ಚಲವಾದಿಪಾಳ್ಯ	ಪರಿಶಿಷ್ಟ ಜಾತಿ (ಮಹಿಳೆ)	
167		167	ಜಗಜೀವನರಾಮ್ ನಗರ	ಪರಿಶಿಷ್ಟ ಜಾತಿ (ಮಹಿಳೆ)	
168		168	ಪಾದರಾಯನಪುರ	ಸಾಮಾನ್ಯ (ಮಹಿಳೆ)	
169		169	ದೇವರಾಜ್ ಅರಸ್ ನಗರ	ಸಾಮಾನ್ಯ (ಮಹಿಳೆ)	
170		170	ಆಜಾದ್ ನಗರ	ಪರಿಶಿಷ್ಟ ಪಂಗಡ	
171	169 ಚಿಕ್ಕಪೇಟೆ	171	ಸುಧಾಮ ನಗರ	ಪರಿಶಿಷ್ಟ ಜಾತಿ	
172		172	ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್	ಸಾಮಾನ್ಯ	
173		173	ಸುಂಕೇನಹಳ್ಳಿ	ಹಿಂದುಳಿದ ವರ್ಗ - ಎ	
174		174	ವಿಶ್ವೇಶ್ವರ ಪುರಂ	ಸಾಮಾನ್ಯ	
175		175	ಅಶೋಕ ಸ್ತಂಭ	ಸಾಮಾನ್ಯ	
176		176	ಸೋಮೇಶ್ವರ ನಗರ	ಹಿಂದುಳಿದ ವರ್ಗ - ಎ	
177		177	ಹೊಂಬೇಗೌಡ ನಗರ	ಸಾಮಾನ್ಯ	
178	163 ಶಾಂತಿನಗರ	178	ದೊಮ್ಮಲೂರು	ಪರಿಶಿಷ್ಟ ಜಾತಿ	

179		179	ಜೋಗುಪಾಳ್ಯ	ಸಾಮಾನ್ಯ (ಮಹಿಳೆ)
180		180	ಅಗರಂ	ಪರಿಶಿಷ್ಟ ಜಾತಿ (ಮಹಿಳೆ)
181		181	ಶಾಂತಲಾ ನಗರ	ಸಾಮಾನ್ಯ (ಮಹಿಳೆ)
182		182	ಶಾಂತಿ ನಗರ	ಹಿಂದುಳಿದ ವರ್ಗ - ಎ
183		183	ನೀಲಸಂದ್ರ	ಸಾಮಾನ್ಯ (ಮಹಿಳೆ)
184		184	ವನ್ನಾರ ಪೇಟೆ	ಪರಿಶಿಷ್ಟ ಜಾತಿ (ಮಹಿಳೆ)
185	172 ಬಿ.ಟಿ.ಎಂ. ಬಡಾವಣೆ	185	ಈಜೀಪುರ	ಸಾಮಾನ್ಯ (ಮಹಿಳೆ)
186		186	ಕೋರಮಂಗಲ	ಸಾಮಾನ್ಯ (ಮಹಿಳೆ)
187		187	ಆಡುಗೋಡಿ	ಸಾಮಾನ್ಯ (ಮಹಿಳೆ)
188		188	ಲಕ್ಕಸಂದ್ರ	ಪರಿಶಿಷ್ಟ ಜಾತಿ (ಮಹಿಳೆ)
189		189	ಸುದ್ದಗುಂಟೆ ಪಾಳ್ಯ	ಸಾಮಾನ್ಯ
190		190	ಮಡಿವಾಳ	ಸಾಮಾನ್ಯ (ಮಹಿಳೆ)
191		191	ಜಕ್ಕಸಂದ್ರ	ಸಾಮಾನ್ಯ (ಮಹಿಳೆ)
192		192	ಬಿಟಿಎಂ ಲೇಔಟ್	ಹಿಂದುಳಿದ ವರ್ಗ - ಎ (ಮಹಿಳೆ)
193		193	ಎನ್ ಎಸ್ ಪಾಳ್ಯ	ಹಿಂದುಳಿದ ವರ್ಗ - ಎ (ಮಹಿಳೆ)
194		173 ಜಯನಗರ	194	ಗುರಪ್ಪನಪಾಳ್ಯ
195	195		ತಿಲಕ್ ನಗರ	ಹಿಂದುಳಿದ ವರ್ಗ - ಬಿ (ಮಹಿಳೆ)
196	196		ಬೈರಸಂದ್ರ	ಸಾಮಾನ್ಯ (ಮಹಿಳೆ)
197	197		ಶಾಕಾಂಬರಿ ನಗರ	ಸಾಮಾನ್ಯ (ಮಹಿಳೆ)
198	198		ಜಿ ಪಿ ನಗರ	ಸಾಮಾನ್ಯ
199	199		ಸಾರಕ್ಕಿ	ಸಾಮಾನ್ಯ (ಮಹಿಳೆ)
200	171 ಪದ್ಮನಾಭನಗರ	200	ಯಡಿಯೂರು	ಸಾಮಾನ್ಯ (ಮಹಿಳೆ)
201		201	ಉಮಾಮಹೇಶ್ವರ ವಾರ್ಡ್	ಹಿಂದುಳಿದ ವರ್ಗ - ಎ (ಮಹಿಳೆ)
202		202	ಗಣೇಶ್ ಮಂದಿರ ವಾರ್ಡ್	ಹಿಂದುಳಿದ ವರ್ಗ - ಬಿ (ಮಹಿಳೆ)
203		203	ಬನಶಂಕರಿ ದೇವಸ್ಥಾನ ವಾರ್ಡ್	ಸಾಮಾನ್ಯ
204		204	ಕುಮಾರಸ್ವಾಮಿ ಲೇಔಟ್	ಹಿಂದುಳಿದ ವರ್ಗ - ಎ (ಮಹಿಳೆ)
205		205	ವಿಕ್ರಮ್ ನಗರ	ಸಾಮಾನ್ಯ
206		206	ಪದ್ಮನಾಭ ನಗರ	ಸಾಮಾನ್ಯ
207		207	ಕಾಮಕ್ಕ ನಗರ	ಸಾಮಾನ್ಯ
208		208	ದೀನ್ ದಯಾಳು ವಾರ್ಡ್	ಹಿಂದುಳಿದ ವರ್ಗ - ಎ
209		209	ಹೊಸಕೆರೆಹಳ್ಳಿ	ಸಾಮಾನ್ಯ
210	170 ಬಸವನಗುಡಿ	210	ಬಸವನಗುಡಿ	ಸಾಮಾನ್ಯ (ಮಹಿಳೆ)
211		211	ಹನುಮಂತ ನಗರ	ಸಾಮಾನ್ಯ (ಮಹಿಳೆ)

212		212	ಶ್ರೀನಿವಾಸ ನಗರ	ಹಿಂದುಳಿದ ವರ್ಗ - ಎ	
213		213	ಶ್ರೀನಗರ	ಹಿಂದುಳಿದ ವರ್ಗ - ಬಿ	
214		214	ಗರಿನಗರ	ಸಾಮಾನ್ಯ	
215		215	ಕತ್ರಿಗುಪ್ಪೆ	ಸಾಮಾನ್ಯ	
216		216	ವಿದ್ಯಾಪೀಠ ವಾರ್ಡ್	ಹಿಂದುಳಿದ ವರ್ಗ - ಎ	
217	176 ಬೆಂಗಳೂರು ದಕ್ಷಿಣ	217	ಉತ್ತರಹಳ್ಳಿ	ಹಿಂದುಳಿದ ವರ್ಗ - ಎ	
218		218	ಸುಬ್ರಮಣ್ಯಪುರ	ಸಾಮಾನ್ಯ	
219		219	ವಸಂತಪುರ	ಹಿಂದುಳಿದ ವರ್ಗ - ಎ (ಮಹಿಳೆ)	
220		220	ಯಲಚೇನಹಳ್ಳಿ	ಸಾಮಾನ್ಯ	
221		221	ಕೋಣನಕುಂಟೆ	ಸಾಮಾನ್ಯ	
222		222	RBI ಬಡಾವಣೆ	ಸಾಮಾನ್ಯ (ಮಹಿಳೆ)	
223		223	ಚುಂಚಘಟ್ಟ	ಸಾಮಾನ್ಯ	
224		224	ಅಂಜನಾಪುರ	ಹಿಂದುಳಿದ ವರ್ಗ - ಎ	
225		225	ಗೊಟ್ಟಿಗರೆ	ಸಾಮಾನ್ಯ	
226		226	ಕಾಳೇನ ಅಗ್ರಹಾರ	ಸಾಮಾನ್ಯ (ಮಹಿಳೆ)	
227		227	ಬೇಗೂರು	ಹಿಂದುಳಿದ ವರ್ಗ - ಎ	
228		228	ನಾಗನಾಥಪುರ	ಸಾಮಾನ್ಯ (ಮಹಿಳೆ)	
229		175 ಬೊಮ್ಮನಹಳ್ಳಿ	229	ಇಬ್ಬೂರು	ಸಾಮಾನ್ಯ (ಮಹಿಳೆ)
230			230	ಅಗರ	ಹಿಂದುಳಿದ ವರ್ಗ - ಬಿ
231	231		ಮಂಗಮ್ಮನಪಾಳ್ಯ	ಹಿಂದುಳಿದ ವರ್ಗ - ಎ	
232	232		ಎಚ್‌ಎಸ್‌ಆರ್-ಸಿಂಗಸಂದ್ರ	ಸಾಮಾನ್ಯ (ಮಹಿಳೆ)	
233	233		ರೂಪೇನ ಅಗ್ರಹಾರ	ಸಾಮಾನ್ಯ (ಮಹಿಳೆ)	
234	234		ಹೊಂಗಸಂದ್ರ	ಹಿಂದುಳಿದ ವರ್ಗ - ಬಿ	
235	235		ಬೊಮ್ಮನಹಳ್ಳಿ	ಸಾಮಾನ್ಯ (ಮಹಿಳೆ)	
236	236		ದೇವರಚಿಕ್ಕನಹಳ್ಳಿ	ಸಾಮಾನ್ಯ (ಮಹಿಳೆ)	
237	237		ಬಿಳೇಕಹಳ್ಳಿ	ಸಾಮಾನ್ಯ (ಮಹಿಳೆ)	
238	238		ಅರಕೆರೆ	ಸಾಮಾನ್ಯ (ಮಹಿಳೆ)	
239	239		ಹುಳಿಮಾವು	ಸಾಮಾನ್ಯ	
240	240		ವಿನಾಯಕನಗರ	ಹಿಂದುಳಿದ ವರ್ಗ - ಎ (ಮಹಿಳೆ)	
241	241		ಪುಟ್ಟೇನಹಳ್ಳಿ-ಸಾರಕ್ಕಿ ಕೆರೆ	ಹಿಂದುಳಿದ ವರ್ಗ - ಎ	
242	242		ಜರಗನಹಳ್ಳಿ	ಸಾಮಾನ್ಯ (ಮಹಿಳೆ)	
243	177 ಆನೆಕಲ್	243	ಕೂಡ್ಲು	ಸಾಮಾನ್ಯ (ಮಹಿಳೆ)	

(ಆರ್.ಮಂಜುನಾಥ)
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ (ಬಿಬಿಎಂಪಿ-2).

Annexure-2**Notification No:UDD 102 BBS 2022(e), Bengaluru, dated 03-08-2022**

Ward No.	Assembly Constituency Number and Name	Ward No.	Ward Name	Ward Reservation
1	150 Yelahanka	1	Kempegowda Ward	General
2		2	Chowdeswari Ward	Backward Classes A
3		3	Someshwara Ward	General
4		4	Atturu Layout	Backward Classes A (Woman)
5		5	Yelahanka Satellite Town	General (Woman)
6	152 Byatarayanapura	6	Kogilu	General (Woman)
7		7	Thanisandra	Backward Classes A (Woman)
8		8	Jakkuru	General
9		9	Amrutahalli	General (Woman)
10		10	Kempapura	General
11		11	Byatarayanapura	Backward Classes A
12		12	Kodigehalli	General
13		13	Dodda Bommasandra	General (Woman)
14		14	Vidyaranyapura	General (Woman)
15		15	Kuvempunagar	SC (Woman)
16	155 Dasarahalli	16	Kammagondanahalli	SC
17		17	Shettihalli	General (Woman)
18		18	Bagalakunte	Backward Classes A (Woman)
19		19	Defence Colony	General (Woman)
20		20	Mallasandra	Backward Classes A (Woman)
21		21	T Dasarahalli	Backward Classes A (Woman)
22		22	Chokkasandra	General (Woman)
23		23	Nelagaderanahalli	General (Woman)
24		24	Rajagopal Nagar	General
25		25	Rajeshwari Nagar	Backward Classes A (Woman)
26		26	Hegganahalli	General
27		27	Sunkadakatte	General (Woman)

28	153 Yeshavanthapura	28	DoddaBidarakallu	ST (Woman)
29		29	Vidyamanyanagar	General
30		30	Herohalli	Backward Classes A (Woman)
31		31	Doddagollarahatti	Backward Classes A
32		32	Ullal	General (Woman)
33		33	Kengeri	General
34		34	Bande Mutt	Backward Classes A (Woman)
35		35	Hemmigepura	Backward Classes A
36		154 Rajarajeshwari Nagara	36	Chatrapati Shivaji
37	37		Chanakya	Backward Classes A
38	38		J P Park	Backward Classes B (Woman)
39	39		Kanneshwara Rama	General (Woman)
40	40		Veeramadakari	SC
41	41		Peenya	Backward Classes A
42	42		Lakshmi Devi Nagar	SC
43	43		RanadheeraKanteerava	Backward Classes B (Woman)
44	44		Veera SindhuraLakshamana	General
45	45		VijayanagaraKrishnadevaraya	Backward Classes A
46	46		Sir M. Vishweshwaraiah	General
47	47		NalvadiKrishnarajaWadior Park	General (Woman)
48	48		Jnana Bharathi	General
49	49	Rajarajeshwari Nagar	Backward Classes A	
50	156 Mahalakshmi Layout	50	MarappanaPalya	Backward Classes A (Woman)
51		51	Nagapura	Backward Classes A
52		52	Mahalakshimpuram	General (Woman)
53		53	Nandini Layout	General (Woman)
54		54	Jai Maruthinagara	Backward Classes A (Woman)
55		55	Puneet Rajkumar	Backward Classes B
56		56	Shankar Matt	SC

57		57	Shakthi Ganapathi Nagar	General (Woman)	
58		58	Vrisabhavathi Nagar	General	
59	157 Malleshwaram	59	Mattikere	Backward Classes A	
60		60	Aramane Nagara	General	
61		61	Malleswaram	General	
62		62	Subramanya Nagar	Backward Classes B	
63		63	Gayithri Nagar	Backward Classes A	
64		64	Kadu Malleshwara	Backward Classes A	
65		65	Rajamahalguttahalli	General (Woman)	
66		158 Hebbal	66	Radhakrishna Temple Ward	Backward Classes A
67			67	Sanjaya Nagar	General
68	68		Vishwanath Nagenahalli	General	
69	69		Manorayanapalya	Backward Classes A (Woman)	
70	70		Hebbala	Backward Classes A (Woman)	
71	71		Chamundi Nagara	General	
72	72		Ganga Nagar	Backward Classes B (Woman)	
73	73		Jayachamarajendra Nagar	General	
74	159 Pulikeshinagara	74	Kaval Bairasandra	General (Woman)	
75		75	Kushal Nagar	Backward Classes A (Woman)	
76		76	Muneshwara Nagar	Backward Classes A (Woman)	
77		77	DevaraJeevanahalli	Backward Classes A (Woman)	
78		78	S K Garden	SC (Woman)	
79		79	Sagayarapuram	SC	
80		80	Pulikeshinagar	Backward Classes B (Woman)	
81	151 KR Pura	81	Horamavu	Backward Classes A	
82		82	BabusabPalya	General	
83		83	Kalkere	Backward Classes A (Woman)	
84		84	Ramamurthy Nagara	General	
85		85	Vijinapura	SC (Woman)	
86		86	K R Puram	General	

87		87	Medahalli	Backward Classes A	
88		88	Basavanapura	SC	
89		89	Devasandra	General	
90		90	Mahadevapura	Backward Classes A	
91		91	A Narayanapura	General	
92		92	Vijnana Nagar	General (Woman)	
93		93	HAL Airport	General	
94	160 Sarvagna Nagara	94	Hennur	Backward Classes A (Woman)	
95		95	Nagavara	Backward Classes A (Woman)	
96		96	Kadugondanahalli	ST (Woman)	
97		97	Venkateshpura	Backward Classes B (Woman)	
98		98	Kacharkanahalli	General (Woman)	
99		99	HRBR Layout	General	
100		100	Banasavadi	General	
101		101	Kammanahalli	Backward Classes A	
102		102	Lingarajapura	SC	
103		103	MaruthiSeva Nagar	SC (Woman)	
104		174 Mahadevapura	104	Kadugodi	Backward Classes A
105			105	Belathur	SC
106			106	Hudi	Backward Classes B
107	107		Garudachar Playa	General	
108	108		DoddaNekkundi	General	
109	109		AECS Layout	Backward Classes A	
110	110		Whitefield	General	
111	111		Hagadur	General (Woman)	
112	112		Varthuru	Backward Classes A	
113	113		Munnekollala	General	
114	114		Marathahalli	Backward Classes A (Woman)	
115	115		Bellanduru	General	
116	116		Doddakanahalli	General	
117	161 CV Raman Nagara	117	C V Raman Nagar	General	
118		118	Lal Bahadur Nagar	SC	
119		119	New Bayappanahalli	SC (Woman)	

120		120	Hoysala Nagar	SC (Woman)
121		121	Old Thippasandra	General
122		122	New Thippasandra	General
123		123	Jalakanteshwara Nagara	General (Woman)
124		124	Jeevanbhima Nagar	SC
125		125	Konena Agrahara	General (Woman)
126	162 Shivajinagara	126	Ramaswamy Palya	SC (Woman)
127		127	Jayamahal	General (Woman)
128		128	Vasanth Nagar	Backward Classes A (Woman)
129		129	Sampangiram Nagar	Backward Classes A (Woman)
130		130	Bharathi Nagar	Backward Classes B (Woman)
131		131	Ulsoor	SC
132	164 Gandhinagara	132	Dattatreya Temple	General (Woman)
133		133	Gandhinagar	Backward Classes A (Woman)
134		134	Subhash Nagar	SC (Woman)
135		135	Okalipuram	SC (Woman)
136		136	Binnipete	General (Woman)
137		137	Cottonpete	General (Woman)
138		138	Chickpete	General (Woman)
139	165 Rajajinagara	139	Dayananda Nagar	SC
140		140	Prakash Nagar	Backward Classes A (Woman)
141		141	Rajaji Nagar	General (Woman)
142		142	Sriramamandir	General
143		143	Shivanagara	General
144		144	Basaveshwara Nagar	Backward Classes B
145		145	Kamakshipalya	General
146	166 Govindaraja Nagara	146	Dr. Raj Kumar Ward	General (Woman)
147		147	Agrahara Dasarahalli	General
148		148	Govindaraja Nagar	Backward Classes A
149		149	Kaveripura	General (Woman)
150		150	Marenahalli	Backward Classes A
151		151	Maruthi Mandir ward	General

152		152	Mudalapalya	Backward Classes A (Woman)
153		153	Nagarabhavi	Backward Classes B
154		154	Chandra Layout	General
155		155	Nayandahalli	General
156	167 Vijayanagara	156	Kempapura Agrahara	ST
157		157	Vijayanagar	General
158		158	Hosahalli	Backward Classes A (Woman)
159		159	Hampi Nagar	General
160		160	Bapuji Nagar	General (Woman)
161		161	Attiguppe	General
162		162	GaliAnjenaya Temple ward	General (Woman)
163		163	Veerabhadranagar	General (Woman)
164		164	Avalahalli	Backward Classes A (Woman)
165		168 Chamarajpet	165	Chamrajapet
166	166		Chalavadipalya	SC (Woman)
167	167		Jagajivanaram Nagar	SC (Woman)
168	168		Padarayanapura	General (Woman)
169	169		Devaraj Urs Nagar	General (Woman)
170	170		Azad Nagar	ST
171	169 Chickpet	171	Sudham Nagara	SC
172		172	Dharmaraya Swamy Temple Ward	General
173		173	Sunkenahalli	Backward Classes A
174		174	Vishveshwara Puram	General
175		175	Ashoka Pillar	General
176		176	Someshwara Nagar	Backward Classes A
177		177	Hombegowda Nagara	General
178	163 Shanthinagara	178	Domlur	SC
179		179	Jogupalya	General (Woman)
180		180	Agaram	SC (Woman)
181		181	Shantala Nagar	General (Woman)
182		182	Shanthi Nagar	Backward Classes A
183		183	Neelasandra	General (Woman)

184		184	Vannarapete	SC (Woman)
185	172 BTM Layout	185	Ejipura	General (Woman)
186		186	Koramangala	General (Woman)
187		187	Adugodi	General (Woman)
188		188	Lakkasandra	SC (Woman)
189		189	SuddaguntePalya	General
190		190	Madivala	General (Woman)
191		191	Jakkasandra	General (Woman)
192		192	BTM Layout	Backward Classes A (Woman)
193		193	N S Palya	Backward Classes A (Woman)
194		173 Jayanagara	194	Gurappanapalya
195	195		Tilak Nagar	Backward Classes B (Woman)
196	196		Byrasandra	General (Woman)
197	197		Shakambari Nagar	General (Woman)
198	198		J P Nagar	General
199	199		Sarakki	General (Woman)
200	171 Padmanabha Nagara	200	Yediyur	General (Woman)
201		201	Umamaheshwari Ward	Backward Classes A (Woman)
202		202	Ganesh Mandir ward	Backward Classes B (Woman)
203		203	Banashankari Temple ward	General
204		204	Kumaraswamy Layout	Backward Classes A (Woman)
205		205	Vikram Nagar	General
206		206	Padmanabha Nagar	General
207		207	Kamakya Nagar	General
208		208	DeenDayalu Ward	Backward Classes A
209		209	Hosakerehalli	General
210	170 Basavanagudi	210	Basavanagudi	General (Woman)
211		211	Hanumanth Nagar	General (Woman)
212		212	Srinivasa Nagar	Backward Classes A
213		213	Srinagar	Backward Classes B
214		214	Girinagar	General
215		215	Katriguppe	General

೧೮

216		216	Vidyapeeta ward	Backward Classes A	
217	176 Bengaluru South	217	Uttarahalli	Backward Classes A	
218		218	Subramanyapura	General	
219		219	Vasanthpura	Backward Classes A (Woman)	
220		220	Yelachenahalli	General	
221		221	Konanakunte	General	
222		222	RBI layout	General (Woman)	
223		223	Chunchaghatta	General	
224		224	Anjanapura	Backward Classes A	
225		225	Gottigere	General	
226		226	Kalena Agrahara	General (Woman)	
227		227	Begur	Backward Classes A	
228		228	Naganathapura	General (Woman)	
229		175 Bommanahalli	229	Ibluru	General (Woman)
230			230	Agara	Backward Classes B
231	231		Mangammanapalya	Backward Classes A	
232	232		HSR-Singasandra	General (Woman)	
233	233		Rupenaagrahara	General (Woman)	
234	234		Hongasandra	Backward Classes B	
235	235		Bommanahalli	General (Woman)	
236	236		Devarachikkanahalli	General (Woman)	
237	237		Bilekhalli	General (Woman)	
238	238		Arakere	General (Woman)	
239	239		Hulimavu	General	
240	240		Vinayakanagar	Backward Classes A (Woman)	
241	241		Puttenahalli-Sarakki Lake	Backward Classes A	
242	242		Jaraganahalli	General (Woman)	
243	177 Anekal	243	Kudlu	General (Woman)	

(R.MANJUNATHA)

Under Secretary to the Government,
Department of Urban Development(BBMP-2).